

**ವಿಣೆಮಿಸ್**

**ಮಾಸ್ತಿ:**  
ತುಂ ಮ್ಹಜಿ  
ದುಖಾಂ  
ಪಳೆಯ್ಯಾಯ್.  
ಕಿತ್ಯಾಕ್ ಹಾಂವ್  
ಉದ್ಯಾಂತ್ ಆಸಾಂ.  
**ಉದಕ್:**  
ತುಜ್ಯಾ ದುಖಾಂಚಿಂ  
ಭೊಗಪ್ ಮ್ಹಾಕಾ  
ಆಸಾ ಕಿತ್ಯಾಕ್  
ಮ್ಹಳ್ಯಾರ್ ತುಂ  
ಮ್ಹಜ್ಯಾ ಕಾಳ್ಜಾಂತ್  
ಆಸಾಯ್.

ಸವಕ್ ಮಸಣಿ ಸರ್ವಿಸ್

**ಹಾಸೊನ್ ಜಿಯೆ**

**ಸಂತ:**  
ಮ್ಹಜ್ಯಾ  
ಕಂಪ್ಯೂಟರ್  
ಸ್ಕ್ರೀನಾಕ್ ತಾಂಬ್ಯಿಂ  
ಕರ್ಟನಾ ಜಾಯ್.  
**ಸೇಲ್ಸ್:**  
ಪೂಣ್  
ಕಂಪ್ಯೂಟರಾಂಕ್  
ಕರ್ಟನಾಂಚಿ  
ಗರ್ಜ್ ನಾ.  
**ಸಂತ:**  
ಹಾಂವೆಂ,  
ವಿಂಡೊವ್ಸ್  
ಇನ್‌ಸ್ಟೋಲ್  
ಕೆಲಾಂ.

ಸವಕ್ ಹಾಸೊ



ಜೂನ್ 2008

**ಆಮಾಲ್ ಪಿಯೊವ್ಣೆಂ - ದೆನ್ಪಾಟಿಂ ಘರಾಣೆಂ**

ತೊ ದೀಸ್, ವೇಳ್, ಘಡಿ, ಉಗ್ಡಾಸಾಂತ್ ನಾ. 'ತೊ' ಅಚಾನಕ್ ಮ್ಹಾಕಾ ಒಳ್ಳೆಚೊ ಜಾಲೊ. ಒಳಕ್ ಸಳಾವಳೆಚಿ ಜಾಲಿ. ಚಡ್ ಆನಿ ಚಡ್ ವೇಳ್ 'ತಾಚೆ' ಸಂಗಿಂಚ್ ಖರ್ಚೆಚೆ ಮ್ಹಳ್ಯೆಂ ಭೊಗ್ಲಾಂ ಉಮಾಳ್ಳೆಂ. ದೀಸ್ ವೆತಾಂ ವೆತಾಂ ದಿಸಾಚಿಂ ಸಬಾರ್ ವೊರಾಂ ತಾಚೆ ಸಂಗಿಂಚ್ ಖರ್ಚುನ್ ವೇಳ್ ಪಾಶಾರ್ ಕೆಲೊ. ಪಯ್ಲೆಂ ಪಯ್ಲೆಂ ಹಾಂವೆಂ ತಾಚಿ ರೂಬ್ ಚಾಕ್ಲಿ. ಕೆದ್ನಾಂಚ್ 'ತೊ' ಮ್ಹಾಕಾ ಅಶೆಂ ಗ್ರಾಸಿತಲೊ, ಮ್ಹಾಕಾ ದೆನ್ಪಾಟಿಂಲೊ, ಮ್ಹಜೆಂ ಕುಟುಂಬ್ ಸರ್ವಾನಾಶ್ ಕರ್ತಲೊ ಮ್ಹಣ್ ಚಿಂತ್ಲೆಂಚ್ ನಾ. 'ತೊ' ಆಮಾಲ್ ರುಚಿಚೊ ವೆವೆಗ್ಳ್ಯಾ ನಾಂವಾಚೊ 'ಸೊರೊ' ಮ್ಹಣ್ ಘೆಜ್ಜೆ ಮಂತ್ರಾಂನಿ ಥೆಂಚೊ ಥೆಂಚೊ ಲಕೊವ್ನ್ ದಿತಾನಾ ಬರೆಂ ಲಾಗ್ಲೆಂ. ಥೆಂಚೆ ಥೆಂಚೆ ಮೆಳೊನ್ ಪೆಗ್ಣೆಂ ಜಾಲ್ಲೆಂ. ಪೆಗ್ಣೆ ವಯ್ ಪೆಗ್ಣೆ ಜಮ್ತಾನಾ ಮಗ್ಣಾಂತ್ ಪಿಯೆಚೆ ಪಡ್ಲೆಂ. ಮಗ್ಣಾಂತ್ ಪಿಯೆಲ್ಲೆಂಯ್ ಪೂರ್ಣ್ ಆಮಾಲ್ ದಿನಾ ಜಾತಾನಾ ಜಗ್ಣಾಂತ್‌ಚ್ ಸೆವ್ಣೆಂ. ಹಾಂವೆಂ ಪಿಯೆಂವೊ ಸೊರೊಚ್ ತರಿ ಕ್ರಮೇಣ್ ಮ್ಹಾಕಾಚ್ ತೊ ಪಿಯೆಂವ್ಕ್ ಲಾಗ್ಲೊ. ಜಗ್ಣಾಂ ಥಾವ್ನ್ ದ್ರಮ್ ಖಾಲಿ ಜಾತಾ ಮ್ಹಣಾಸರ್ ಪಿಯೆಲೊಂ... ನ್ಹಾಲೊಂ... ಸೊರಾಂತ್ ತಶೆಂ ಗಾಂವ್ಚ್ಯಾ ಮ್ಹಳ್ಯಾ ಮ್ಹಳ್ಯುಟೈ ಘಾಣೆಂತ್.

ಪಾಟಿಂ ಪಳೆಂವ್ ತರ್, ತ್ಯಾ ಪಯ್ಲ್ಯಾ ದಿಸಾ ಆಸಾಲ್ಲಿ ಮ್ಹಜಿ ಶ್ಯಾಧಿ, ಮ್ಹಜಿಂ ತಾಲೆಂತಾಂ, ಮ್ಹಜೆಂ



ಧಯ್, ಮ್ಹಜಿಂ ಭೊಗ್ಲಾಂ ಜಿಣ್ಯೆಂತ್ಲೊ ಆಶಾ, ಬಾಯ್ಲ್ ಭುರ್ಗಿಂ, ಸಯ್ರಿಂ, ಕುಟ್ಮಾಚಿಂ, ಲಾಗಿಂ ಆಸಾಲ್ಲೆ ಕುಂಪಾದ್ರ್, ಮ್ಹಜೆಂ ಘರ್, ಭಾವ್ ಬಾಂವ್ಡಾಂ ಕೊಣ್‌ಂಚ್ ಆಚ್ ಲಾಗಿಂ ನಾಂತ್. ಆಸ್ತ್, ದುಡು, ಮರ್ಯಾದ್, ಖಿಂಚ್ಯಾ ದಿಸಾ ಪಾಜೊನ್ ನಪಂಯ್ಚ್ ಜಾಲಿಂ ಏಕಿಯಿ ಕಳಿತ್ ನಾ. ಮ್ಹಜೆಂ ಲಾಗಿಂ ಆತಾಂ ಆಸ್ಚಿಂ ಫಕತ್ತ್ ಥೊಡಿಂ ಹಾತೆರಾಂ ಮಾತ್. ಲಚ್, ಆವ್ಡಾನ್, ಎಕ್ಸರ್ಸಿಸ್, ಪಿಡೆಸ್ತ್

<b>ಘರಾಣೆಂ ಆನಿ ಅಮಾಲ್ ಪಿಯೊವ್ಣೆಂ</b>	
<b>ಜಿಯೋ ಆಗ್ರಾಂ</b>	

ಕೂಡ್ ಆನಿ ಭಿರಾಂತ್. ಜಿಣ್ಯೆ ಪಯ್ಲ್ಯಾರ್ ಹರ್ ಎಕ್ಲೊ ಮೇಟ್ ನಿಸ್ರಾತಾ. ಕೊಣಿಯಿ ವೆವೆಗ್ಲೊ ವಾಟೊ ಧರ್ತಾ. ಖೊಬ್ ಪಯ್ಸ್ ಪಾವೊನ್ ಪಾಟಿಂ ಯೆಂವ್ಕ್ ಅಸಾಧ್ಯ್ ಪರಿಸ್ಥಿತಿರ್ ಆಸಾನಾ 'ಅಪ್ಲೆ ಚುಕಿಚೊ' ಆನ್ವೊಗ್ ಜಾತಾ. ಕೋಣ್ ಮೊಗಾಂತ್ ಘಾತ್ ದೆಕ್ತಾ ತರ್, ಕೋಣ್ ಎಕ್ಸರ್ಸಿಸಾಚ್ಯಾ ಖಿಂತಿಕ್, ಕೋಣ್ ಆಸ್ತಿ ಬದ್ಯಾಂತ್ ದೆದ್ಸೊರ್ ಜಾವ್ನ್, ಕುಟ್ಮಾ ಮೊಗಾಂತ್ ವಂಚಿತ್ ಜಾವ್ನ್, ಖುಶೆಕ್, ಆಶೆಕ್, ಮಚಿಕ್ ಮ್ಹಣ್ ವೆವೆಗ್ಳ್ಯಾ ಕಾರಣಾಂಕ್ ಲಗ್ತಿ ಜಾವ್ನ್ ಆಮಾಲಾಚೊ ಗುಲಾಮ್ ಜಾವ್ನ್ ಆಪ್ಣಾಕ್‌ಚ್ ನಾಸ್ ಕರ್ಚೆ ಶಿರಿಗುಂಡ್ಯೆಂತ್ ಸಾಂಪ್ಡಾತಾ.

ಆಮಾಲಾಕ್ ಪ್ರಾಯೆಚಿ ಬಂದಡ್ ನಾ. ಲಿಂಗ್ ತಫಾವತ್ ನಾ. ಶಿಕ್ಲಿ ಅಶಿಕ್ಲಿ ಮ್ಹಣ್ಲೆಂ ಅರ್ಹತಾ ನಾಕಾ. ಕೊಣಾಲಾಗಿಂ ಯೆಚೆ ತರ್ ಗ್ರೇಸ್ತ್ - ದುಬ್ಲೊ; ಪಿಡೆಸ್ತ್ - ಭಲಾಯ್ಕೆವಂತ್ ಮ್ಹಣ್ ಪರವ್ನ್ ಪಳೆನಾ. ಫಕತ್ ಏಕ್ ಪಾವ್ಲಿಂ ಸಾಂಗಾತ್ ಲಾಯ್ಲೊ... ಸಾಂಗಾತ್ ಉರೊ... ಸಾಂಗಾತಚ್ ಪುರೊ.

ಆಮಾಲಾಂತ್ ಚಾರ್ ಥರಾನ್ ಪ್ರವೇಶ್ ಘೆವ್ನ್, ಭಾಗಿದಾರ್ ಜಾವ್ನ್. ದಾದ್ಲೊ ವಾ ಸ್ತ್ರಿಯೆಕ್, ತನ್ಯಾಂಕ್ ವಾ ಪ್ರಾಯೆಸ್ತಾಂಕ್ ಉಗ್ಡ್ಯಾ ಹಾತಾಂನಿ ಸ್ವಾಗತ್ ದಿವ್ನ್, ಆಮಾಲಾಚ್ಯಾ ಲೊಕಾಕ್ ವೆಚ್ಯಾಕ್

ಕಾರಣಾಂ:

1.ಖುಶೆ ಪ್ರಕಾರ್, ಮರುಂ ಖಾತಿರ್, ಪರಿಣಾಮ್ ಕಳಿತ್ ನಾಸ್ತಾಂ ಕ್ಷಣಿಕ್ ಸುಖಾ ಖಾತಿರ್.

2.ಆಪ್ಣಾಚೆಂ ದೂಖ್, ಖಿಂತ್ ವಿಸ್ರೊಂಕ್, ಥೊಡ್ಯಾ ಕಾಳಾವ್ಡೆಕ್ ಆಪ್ಣಾಕ್‌ಚ್ ವೆಸ್ತ್ ದವರ್ಚೆ ಖಾತಿರ್.

3.ಆಪ್ಣಾಕ್ ಆಮಾಲಾವಿಣ್ ಸಂಸಾರ್‌ಚ್ ನಾ. ತೊಚ್ ಪರ್ಯಾಯ್ ಉಪಾಯ್! ದೂಖ್, ವಿರಾಯ್, ಖಿಂತ್, ದುಬ್ಳಿಕಾಯ್, ಘಾಯ್, ಅನ್ಯಾಯ್, ನಿಂದಾ, ಹಿಂಸಾ, ಸಗ್ಳ್ಯಾಂಕಿ ಏಕ್ ಮಾತ್, ಸಮಾಧಾನ್ ಲಾಭ್ಚೆಂ ಆಮಾಲ್ ಜಾವ್ನಾಸಾ... ತ್ಯಾ ಖಾತಿರ್.

4.ಗುಲಾಮ್‌ಪಣಾಂತ್ಲೆಂ ಭಾಯ್ರ್ ಯೆಂವ್ಕ್ ಜಾಯ್ನಾ, ಜೆವಣ್, ಪೀವನ್, ನೀದ್, ಭಲಾಯ್ಕಿ, ಸಕತ್, ತಾಕತ್, ದೊಳ್ಯಾಂಚಿ ಆಸ್ತಿ ಪರ್ಯಾಂತ್ ಧಾಂಪ್ನ್, ಉಗ್ತಿಂ ಕರುಂಕ್ ಬಳ್ ಆಮಾಲಾಚೆಂ. ಆಮಾಲಾಚೆರ್‌ಚ್ ಹೊಂದ್ಲೊಣಿ ತ್ಯಾ ಖಾತಿರ್.

ಚಡಾವತ್ ಸಮೀಕ್ಷಾ, ವರ್ದ್ಯೊ ಆನಿ ಸಂಸೊದಾಂನಿ ಉಲ್ಲೇಕ್ ದಿಲ್ಲ್ಯಾ ಪ್ರಕಾರ್ ಆಮಾಲ್ ಸೆವನ್ ಎಕೆ ವ್ಯಕ್ತಿಚೆ ಜಿಣ್ಯೆಚೆಂ 10-15 ವರ್ಸಾ ಆಪ್ಲಿ ಕಿಮ್ತುನ್ ಕಾಡ್ತಾ. ಜಿವ್ಪಾತ್, ಮಾರ್‌ಫಾರ್, ಜಿವೆಶಿಂ ಮಾರ್ಚೆಂ, ಅಪಘಾತ್, ಮಾರಕ್ ಪಿಡಾ ಹಾಂಕಾಂ ಪಿಯೊವ್ಣೆಂ ಪರೋಕ್ಷ್ ತಶೆಂ ಪ್ರತ್ಯಕ್ಷ್ ರಿತಿನ್ ಜವಬ್ದಾರ್ ಜಾವ್ನಾಸಾ.

ಪಿಯೊವ್ಣ್ಯಾಚ್ಯಾ ದುಸ್ರ್ಯಾ-ತಿಸ್ರ್ಯಾ ಚೊವ್ಣ್ಯಾ ಹಂತಾರ್ ಆಸ್ಚೆಂ/ಆಸ್ಚಿಂ ಆಪಾಖಿ ಲೈಂಗಿಕ್ ಜಿಣಿ ದುಬ್ಳಿ ಕರುನ್ ಘೆತಾತ್. ನಿಯಂತ್ರಣ್ ನಾಸ್ಚೆಂ, ಸುಖ್ ನಾಸ್ಚೆಂ, ಸಂರಕ್ಷಣ್ ನಾಸ್ಚೆಂ, ಯೋಜನ್ ನಾಸ್ಚೆಂ ಲೈಂಗಿಕ್ ಜಿವಿತ್ ಕುಟ್ಮಾಂ ಮಧೆಂ ವೆಗ್ಳಾಚಾರ್ ಹಾಡುಂಕ್ ಏಕ್ ಪ್ರಮುಕ್ ಕಾರಣ್.

ಸಮಾಜ್ ಶಾಸ್ತ್ರ ಶಿಕೊವ್ಣೆ ಪ್ರಕಾರ್ ಪಿಯೊವ್ಣ್ಯಾಕ್, ಆಮಾಲಾಕ್ ಲಾಗಿಂ ವೆತಲ್ಯಾಂಕ್ ಆಸ್ಚಿಂ ಥೊಡಿಂ ಖಾಸ್ಗಿ ಕಾರಣಾಂ ಅಶಿಂ ಆಸಾತ್:

1.ಕುಟ್ಮಾಚೊ ಇತಿಹಾಸ್, ಮ್ಹಾಲ್ಲ್ಯಾಡ್ಯಾಚೆಂ ವ್ಹಡಿಲಾಂಚೆಂ ಪಿಯೊವ್ಣೆಂ ಲ್ಹಾನಾಂಕ್ ಪ್ರೇರಣ್ ದಿತಾ/ರೋಚ್ ದಿತಾ.

2.ಕುಡ್ಯೆ ಜಾಲ್ಲಿಂ ಕುಟ್ಮಾಂ! ಜಾಂವ್ ವಿಚ್ಛೇದನ್, ವೆಗ್ಳಾಚಾರ್ ವಾ ವಿವಿಂಗಡ್ ರಾಂವ್ಚೆಂ. ಹ್ಯಾ

ಸಂಬಂಧಿ ಉಬಿಂ ಜಾಲ್ಲ್ಯಾ ಸಮಸ್ಯಾಂಕ್ ಫುಡ್ ಕರುಂಕ್ ಜಾಯ್ನಾಸೆಂ, ಸುಖಾಕ್ ಆಶೆವ್ನ್, ಆಪ್ಣಾಕ್‌ಚ್ ವಿಸ್ರೊಂಕ್ ಪೀವನ್/ಆಮಾಲ್ ಪ್ರೇರಿತ್ ಕರ್ತಾ.

3.ಘರೊ ಮ್ಹಾಲ್ಲ್ಯಾಡೊ ವಾ ನಿಮಾಣೊ ವ್ಯಕ್ತಿ! ದೊಗಾಂಯ್ಕಿ ವ್ಹಡಿಲಾಂ ಥಾವ್ನ್ ಗರ್ಜೆ ಪೊರೊ ಮೋಗ್ ಆನಿ ಸ್ವಂದನ್ ಲಾಬ್ತಾ. ವಿಚಾರ್‌ಲ್ಲೆಂ ಸಗ್ಳೆಂ ತಾಂಕಾಂ ಲಾಬ್ತಾ ಜಾಲ್ಲ್ಯಾನ್ ತಾಣೆಂ ಕೆಲ್ಲೆಂ ಸಾರ್ಕೆಂ ಮ್ಹಣ್ಚೆಂ ಮತಿ ಭಿತರ್ಲಿ ಪ್ರವೃತ್ತಿ, ಪಿಯೊವ್ಣ್ಯಾಕ್ ಪಾವ್ಣಾಂ ಕಾಡ್ತಾನಾ ಕೊಣಿಯಿ ಆಡಾಯ್ನಾ.

4.ಸಮಾಜೆಂತ್ಲಿ ಸಂಸ್ಕೃತಿ! ಜಾಗತೀಕರಣ್, ಪಾಶ್ಚಾತೀಕರಣ್ ಆಮ್ಚೆಂ ಮಧೆಂ ಘುಸೊನ್ ಜಾಲಾಂ. ತಾಂಚೆಂ ಬರೆಂ ತಾಂಚೆಂ ವಾಯ್ಪ್ ಸ್ವಾಕರುನ್ ಜಾಲಾಂ. ತಾಂಚ್ಯಾ ಖಾಣಾ ಪಿಯೊವ್ಣ್ಯಾಚೊ ವಾಂಟೊ, ಪಾರ್ಟಿ ಸಂಭ್ರಮಾಚೊ ವಾಂಟೊ ಪಿಯೊವ್ಣೆಂ ಇಲೆಂ ಇಲ್ಲೆಂ ಸೆವ್ನ್ ಜಾಲಾಂ. ಆತಾಂ ಬಳ್ ಜಾಲಾಂ. ಈಸ್ಟ್, ಔಟಿಂಗ್ ಹಾಕಾ ಸುರ್ವಾತ್ ಮಾತ್.

5.ಪಿಯೊವ್ಣೆ ಆಪಾಡ್ಲಾಂಚ್, ಆಪಡ್ನ್ ಸೊಡ್‌ಲೊ, ಪಿಯೆನಾ ಮ್ಹಣ್ಚೆ ವ್ಯಕ್ತಿ!

6.ಹೆರ್ ದುಶ್ಪಟ್, (ಡ್ರೆಗ್ಸ್, ಸ್ಮೋಕಿಂಗ್, ಸ್ಟ್ರೀ ಸಹವಾಸ್, ವೇಶ್... ) ಆಸೊನ್ ಚಡಿತ್ ತ್ಯಾಪಿ ಆಶೆಂವ್ಚೆಂ. ಅತ್ಯಪ್ತ್ ವ್ಯಕ್ತಿ, ಖಿಂಚಾಂತ್ಯಾಯಿ ಸಮಾಧಾನ್ ನಾ ಆಸ್ಚೆಂ.

ಮನ್ಯಾ ಜಿವಾಕ್ ಅಪಾಯ್ ಹಾಡ್ಚ್ಯಾ ಸಂಸಾರಾಂತ್ ಆಸ್ಚ್ಯಾ ತೀಸ್ ಮಹಾ ಭಿರಾಂತೆ ಪಯ್ಕಿ ಆಮಾಲ್ ಪಿಯೊವ್ಣೆಂ ಇಕ್ರಾವೆಂ ಜಾವ್ನಾಸಾ. ಅಮೇರಿಕಾಂತ್ ಪಿಯೊವ್ಣ್ಯಾ ವರ್ವಿಂ ಪ್ರಾಣ್ ಸೊಡ್ಚಿ ಭಿರಾಂತ್ ಏಡ್ನ್, ಕ್ಯಾನ್ಸರಾ ಉಪ್ರಾಂತ್ ತಿಸ್ರ್ಯಾ ಸ್ಥಾನಾರ್ ಆಸಾ.

ಆನ್ಯೇಕ್ ಮಾರೆಕಾರ್, ಬೆಜಾರಾಯ್ ಹಾಡ್ಚಿ ವರ್ವಿ ರಾಷ್ಟ್ರೀಯ್ ಕೌನ್ಸಿಲ್ ಆಫ್ ಆಲ್ಯೋಹಾಲಿಸಮ್ (1994) ದಿತಾ. ಉಚ್ಯಾ ಅವ್ಣಾಡಾಂನಿ ಸರ್ವ್ಚಿ ಪಯ್ಕಿಂ 80%, ಉದ್ಯಾಂತ್ ಬುಡೊನ್ ಸರ್ವ್ಚಿ ಪಯ್ಕಿಂ 65%, ಘರಾ ಭಿತರ್ಲಿಂ ಅವ್ಣಾಡಾಂ 25%, ರಸ್ತಾ ಅವ್ಣಾಡಾಂನಿ ಸರ್ವ್ಚಿ ಪಯ್ಕಿಂ

**ವಿಸ್ತರಣೆ**

ದೊಳೆ ಮಾತ್ ಸತ್ ಉಲಯ್ತಾತ್. ಆರ್ಸೊಯ್ ನ್ಹಯ್, ಓಂತ್ಯಾಯಿ ನ್ಹಯ್. ನೀಜ್ ಮೋಗ್ ಆಸ್‌ಲ್ಲಿಂ ಮಾತ್ ದೊಳ್ಯಾಂತ್ಲೆಂ ದೂಖ್ ಪಳೆಯ್ತಾತ್, ಉರ್‌ಲ್ಲಿಂ ತುಜ್ಯೊ ಹಾಸೊಚ್ ಪಾತ್ಯೆತಾತ್.

**ಸೆವಕ್ ಮನೆಜ್ ಸರ್ವಿಸ್**

**ಹಾಸೊನ್ ಜಿಂಪಿ**

ಸವಾಲ್: ಆಯ್ನಾ ಧುಂವ್ಕ್ ಕಿತೆಂ ವಾಪರಾಯ್? ಬಾಯ್ಲ್: ಸಬಾರ್ ವಿಧಾನಾಂ ವಾಪಾರ್ಲಿಂ, ಆಕೇರಿಕ್ ಘೊವ್ ಬೆಸ್ತ್ ಮ್ಹಳ್ಳ್ಯಾ ನಿರ್ಧಾರಾಕ್ ಆಯ್ಲಾಂ.

**ಸೆವಕ್ ಹಾಸೊ**



ಜೂನ್ 2008

**ವಿಕ್ರಮ್**

ಭಾಂಗಾರಾಚಿ  
ಚೈನ್  
ಕಡಯ್ಲಾರ್  
ಭಾಂಗಾರ್  
ಮೆಳ್ತಾ;  
ರುಪ್ಯಾಚಿ ಚೈನ್  
ಕಡಯ್ಲಾರ್  
ರುಪಂ ಮೆಳ್ತಾ;  
ಪೂಣ್ ಸೈಕಲ್  
ಚೈನ್  
ಕಡಯ್ಲಾರ್  
ಸೈಕಲ್ ಕಿತ್ಯಾಕ್  
ಮಳನಾ?

ಸವಕ್ ಮಸೆಜ್ ಸರ್ವಿಸ್

**ಹಾಸೊನ್ ಜಿಯೆ**

ಸವಾಲ್:  
ಎಕಾ ಮನ್ಯಾನ್  
ನಾರ್ಲೆಲ್ ತೇಲ್  
ಆಂಗಾಕ್ ಫುಸ್ಲೆಂ ಆನಿ  
ಧಾ ಮಾಳಿಯೆಚ್ಯಾ  
ಘರಾ ಥಾವ್ನ್ ಸಕ್ಲಾ  
ಉಡ್ಲೊ.  
ಪೂಣ್ ತಾಕಾ  
ಕಾಂಯ್ ಮಾರ್  
ಜಾವ್ನಾ ಕಶೆಂ?  
ಜವಾಬ್:  
ತಾಣೆಂ ಪ್ಯಾಚ್ಯೊಟ್  
ನಾರ್ಲೆಲ್ ತೇಲ್  
ಪುಸ್ಲೆಂ.

ಸವಕ್ ಹಾಸೊ



ಜೂನ್ 2008

76%, ಎರೆಸ್ತ್ ಜಿಲ್ಲಾ ವ್ಯಕ್ತಿಂ ಪಯ್ಲಿಂ 55%, ಭುರ್ಗ್ಯಾಂಕ್ ಲೈಂಗಿಕ್ ಶೋಷಣ್ ಕೆಲ್ಲ್ಯಾ ಪಯ್ಲಿಂ 62%, ಅತ್ಯಾಚಾರ್ ಕೆಲ್ಲ್ಯಾ ಪಯ್ಲಿಂ 83%, ಭಿಕ್ ಮಾಗ್ಲಲ್ಯಾ ಪಯ್ಲಿಂ 73%, ವಯ್ರ್ ಥಾವ್ನ್ ಪಡೊನ್ ಮೊರ್ಚ್ಯಾಂ ಪಯ್ಲಿಂ (ರೂಕ್‌ಮಾಡ್, ಪಾಕೆಂ, ಜಿರೊ) 77%, ಗುಂಡಾಗಿರಿ ಆನಿ ಕ್ರೂರ್ ನಡ್ಡೆಂ ಕರೆಲ್ಯಾಂ ಪಯ್ಲಿಂ 65% ಪಿಯೊವ್ಣೆಂ ಘೆವ್ನ್ ಪಿಯೊವ್ಣ್ಯಾಕ್ ಬಲಿ ಜಾಲ್ಲೆ ಖಂಯ್!

ದಾದ್ಲ್ಯಾ ಪ್ರಾಸ್ ಆಚ್ ಸ್ತ್ರಿಯೊ ಖಂಚಾಯ್ ಕ್ಷೇತ್ರಾಂತ್ ಉಣೊ ನಾಂತ್. ತಾಂಚೆ ಥಂಯ್ ಪಿಯೊವ್ಣ್ಯಾಚೆಂ ಪ್ರತಿರೂಪ್ 58% ಚಡ್ಲಾಂ. ಉಣೊ ಆಮಾಲಾ ಪ್ರಮಾಣ್ ಆಸ್ಚೊ ಜಿನ್, ಬ್ರಾಂದಿ, ಬಿಯರ್, ಸುರ್ ಆನಿ ಗಾಂವ್ಚೊ ಮ್ಹಣ್ ಪಬ್ಲಿಕಾಕ್ ದಿಸಾನಾಸ್ತಾಂ, ಲಿಪ್ತಿಂ ಪಿಯೆಂವ್ಚ್ಯಾ ಸುರು ಕೆಲ್ಲೆಂ ಆಮ್ಚೆ ಸಮಾಜಿಕ್ ಲಜೆಚೆಂ. ಘರಾಂತ್ ಸ್ತ್ರಿಯಾಂಕ್ ಚಡಿತ್ ಸ್ವತಂತ್ರ ತಶೆಂ ದಿಸಾಚೆಂ ಚಡಿತ್ ವೇಳ್ ಲಾಬ್ತಾ ಜಿಲ್ಲಾನ್ ಇಲ್ಲೆಂ ಜಾಲ್ಲೆಂ ಪಿಯೊವ್ಣೆಂ ತಾಂಕಾಂ ಸದಾಂಚೆಂ ಜಾಲಾಂ ಮ್ಹಣ್ತಾ ಆಮಾಲಿ ಸಂಘಟನಾಚೆ ಘೋರಂ.

“ಇಲ್ಲೊ... ಇಲ್ಲೊ... ಸೊರೊ ಜಿವಾಕ್ ಬರೊ. ಚಡಿತ್ ಘೆತ್ಲಾರ್ ಮೊರೊಂಕಿ ಪುರೊ...” ಅಸಲಿಂ ವ್ಯಾಕ್ಯಾನಾ ವಾಚ್ತಾನಾಂ ತಿಂ ಏಕ್ ಜಾಗ್ವಣಿಂ ತಶೆಂ ದಿಸಾನಾ. ಬಗಾರ್ ಪಿಯೊವ್ಣ್ಯಾಕ್ ಪ್ರೇರಣ್ ದಾಕಯ್ತಾ. ಸೊರೊ ಸೆವನ್ ಮನ್ಯಾ ಜಿಣ್ಯೆಕ್ ಸೀದಾ ಪ್ರಭಾವ್ ಘಾಲ್ತಾ.

ಭಲಾಯ್ಕಿ ತಶೆಂ ಮತಿ ಸಂಬಂಧಿ ಅಸ್ಲವ್ಯಸ್ಥಾತಾ. ತ್ಯಾ ಪಯ್ಲಿ ಥೊಡಿಂ ಉಲ್ಲೇಕ್ ಕರ್ಚಿಂ ತರ್. ಭುಕ್ ನಾ ಆಸ್ಲೆಂ; ಲಿವರ್ ಧೊಂಪ್ಲೆ ಪಡ್ಲೆಂ; ಕೊಮಾಕ್ ವೆಚೆಂ; ಅತೀವ್ ರಾಗ್ ಆನಿ ದುಬಾವ್; ಚಡಿತ್ ಘಾಮ್ ವೆಚೊ; ಗ್ಯಾಸ್ಪೆಟಿಕ್, ವೊಂಕ್, ಆಂಗ್ ಕಾಂಪ್ಲಿ, ಕ್ಯಾನ್ಸರ್, ತಾಳ್ಯಾಂತ್ ಅಲ್ಪರಾಂ; ಜಡಾಯ್ ಹಾಳು ಜಾಂವ್ಚಿ; ಆಂಗ್ ಭರ್ಲೆಂ; ನಿತಾಮ್; ಕಾಳ್ಯಾಯ್; ರಗ್ತಾದಾಬ್; ರಗ್ತಾ ಪ್ರಮಾಣ್ ಉಣೊ ಜಾಂವ್ಚೊ; ಮಾನಸಿಕ್ ಸ್ಥಿರತಾ ಚುಕ್ಕೆ; ಶೆಳಿಚೆ ಪಿಡೆಕ್ ಬಲಿ. ಅಶೆಂ ಸೊರೊ/ಆಮಾಲಾಚಿ ಧ್ವಾರಿಂ ವೈಯುಕ್ತಿಕ್ ರಿತಿನ್ ಹರ್ ವಿಸ್ವಾಂಚೆರ್ ಪರಿಣಾಮ್ ಪಡ್ತಾ. ಕ್ಷಣಿಕ್ ಸಮಾಧಾನಾ ಖಾತಿರ್ ಪ್ರಾರಂಭಿಲ್ಲೆಂ

ಪಿಯೊವ್ಣೆಂ ಇತ್‌ಮೀತ್ ಮಿರೊನ್ ಆಮ್ಚೆಂ ಹಾತಿಂ ಭಾಯ್ರ್ ಪಾವ್ತಾ. ಆಮ್ಚಾಂಚ್ ಗ್ರಾಸುಂಕ್ ಆಯ್ಲೆಂ ಜಾತಾ.

ಆಮಾಲ್ ಪಿಯೊವ್ಣೆಂ ಫಕತ್ ವೈಯುಕ್ತಿಕ್ ಜಿಣ್ಯೆಕ್ ನ್ಹಯ್ ಆಸ್ತಾಂ ಕುಟ್ಮಾ ಜಿಣಿ, ಘರಾಣೆಂ ದೆಸ್ತಾಟಾ. ಪಿಯೊವ್ಣೆಂ ಜಾವ್ನಾಸಾ ಕುಟ್ಮಾಕ್ ಲಾಗ್ಲೆಲಿ ಪಿಡಾ. ಕರ್ನಾಟಕಾಚೆಂ ಲೇಕ್‌ಪಾಕ್ ಘೆತಾನಾ 40% ಕುಟ್ಮಾಂನಿ ಪಿಯೊವ್ಣ್ಯಾಚಿ ಸವಯ್/ಅವ್ಯಾಸ್ ಆಸಾ. ಮಂಗ್ಳುರಾಚೆಂ ವಾ ಕರಾವಳಿಚೆಂ ಅಂಕಿ ಅಂಶ್ ಘೆತ್ಲಾರ್ ವಿಕೊನ್ ವೆಚ್ಯಾ ಸೊರೊಚೆಂ ಪ್ರಮಾಣ್ ಪಳೆತಾನಾ ಬಹುಶ್ಯಾ 60% ಕುಟ್ಮಾ ಏಕ್ ನಾ ಏಕ್ ರಿತಿನ್ ಸೊರೊಕ್ ಬಲಿ ಜಾಲ್ಲೆಂ/ವಾ ಪ್ರಸ್ತುತ್ ಹ್ಯಾ ಧಾವ್ಣೆಂತ್ ಆಸ್ಲೆಂ ಮ್ಹಳ್ಯಾರ್ ಅತಿರೇಕ್ ಜಾಯ್ ನಾ.

ಸ್ತ್ರಿಯಾಂನಿ ಗರ್ಬೆಸ್ತ್ ಆಸ್ತಾನಾ ಭಲಾಯ್ಕಿ ನಿಬಾನ್ ಸ್ವೀಕರ್ಚೆಂ ಆಮಾಲ್ ಗರ್ಭಾಂತ್ ಆಸ್ಲೆಲ್ಯಾ ಭ್ರೂಣಾಂಚೆರ್ ಸೀದಾ ಪ್ರಭಾವ್ ಘಾಲ್ತಾ. ಬಾಂಟ್ಲೆಕ್ 68% ಕ್ರಿಸ್ತಾಂವ್ ಕುಟ್ಮಾಂ ಸೊರೊ/ಬ್ರಾಂದಿ ದಿತಾತ್, ನ್ಹಯ್ ಆಸ್ತಾಂ, ಕರಾವಳಿಂತ್ ಭುರ್ಗ್ಯಾ ಪಿಡೆಚ್ಯೊ ಮ್ಹಣ್ ಬಾಳ್ಯಾಕ್ ದಿಂವ್ಚೊ ಗುಳಿಯೊ ರ್ಪುರೊಂವ್ಕ್ ಉಪ್ಯೋಗ್ ಕರ್ಚೊ, ಚಿರಾಲ್ ಥರಾನ್ ಸೊರೊ ಜಾವ್ನಾಸ್ಲೊ/ಜಾವ್ನಾಸಾ. ಹರ್ ಬಾಳ್ಯಾನ್ ಪಯ್ಲೆಂ ಸ್ವೀಕರ್ಚೆಂ ಪೀವನ್ ಸೊರೊ ಮ್ಹಣ್ ಹಾಂತುಂ ರುಜು ಜಾತಾ. ಕುಟ್ಮಾಚೆಂ ದೈಹಿಕ್, ಮಾನಸಿಕ್, ಆರ್ಥಿಕ್, ಸಮಾಜಿಕ್ ತಶೆಂ ವೈಯುಕ್ತಿಕ್ ಜಿಣ್ಯೆಕ್ ಏರ್ ಹಾಡ್ಚ್ಯಾಕ್ ಸೊರೊ ಏಕ್ ಪ್ರಮುಖ್ ಸಾಧನ್ ಕರ್ಚ್ಯಾಂತ್ ಆವಯಾಂಚೊ ಪಾತ್ರ್ ವರೊ.

ಪಿಯೆಲ್ಲೆ ವ್ಯಕ್ತಿ ವಾಸ್ತವಿಕ್ ರಿತಿನ್ ಫಟಿ ಮಾರಿನಾಂತ್ ಮ್ಹಣ್ತಾತ್ ಮನೋಶಾಸ್ತ್ರಜ್ಞ್. ತಾಂಚೆ ಹರ್ ಲ್ಹಾನ್ ಲ್ಹಾನ್ ಸಮಸ್ಯೆ ವೆಳಾರ್ ಸ್ಪಂದನ್ ಕರ್ಚಿ ಗರ್ಬ್ ಆಸಾ. ಅಸಲ್ಯಾ ವ್ಯಕ್ತಿಂಕ್ ಜೊಕ್ತ್ಯಾ ವೆಳಾರ್ “ಅರ್ಲಿ ಇಂಟರ್‌ವೆನ್ಷನ್” ಕರ್ನ್ ಸಮಸ್ಯಾಚ್ಯಾ ದೊರೊಕ್ ಕುರಾಡ್ ಮಾರುನ್ ಏಕ್ ವ್ಯಕ್ತಿ, ಕುಟಮ್, ಘರಾಣೆಂ ಉರೊಂವ್ಕ್ ಆಮಿ ಜಾಗ್ರುತ್ ಜಾಂವ್ಚೆಂ ಗರ್ಜೆಚೆಂ.

ಸೊರೊ ಸಾಂಡುಂಕ್ ಮೊಳ್ಳಾ ವಯ್ಚ್ಯಾ ನೆಕೆತ್ರಾಂನಿ ರ್ಪುಡೊನ್ ಯೆವ್ನ್ ಉಲೊ ದಿಜೆ ಮ್ಹಣ್‌ನಾ. ಇಂಗ್ಲೆಂಡಾಚೆ ರಾಣ್ಯೆ ಥಾವ್ನ್ ವಾ ದೆಶಾಚ್ಯಾ ಪ್ರಧಾನಿ

ಥಾವ್ನ್ ಫೋನ್ ಯೆಚೆ ಮ್ಹಣ್‌ನಾ. ಫಕತ್ ಏಕ್ ಜೊಕ್ಕೊ ನಿರ್ಧಾರ್, ಸ್ವತ ಥಾವ್ನ್ ವಾ ಘರ್ಯಾ ಸಾಂದ್ಯಾಂ ಥಾವ್ನ್. ಕೊಡ್ಯಾಳಾಂತ್ 'ಆಲ್ಯೊಹಾಲಿಕ್ ಅನೋನಿಮಸ್' ಚ್ಯಾ ತತ್ವ್ ನಿಯಮಾಖಾಲ್ ಆಮಾಲ್ ಪಿಯೊವ್ಣ್ಯಾಚಿ ಸವಯೆ ಥಾವ್ನ್ ಭಾಯ್ರ್ ಯೆಂವ್ಕ್ ಪ್ರಮಾಣಿಕ್ಪಣಿ ವಾವ್ರ್ ದಿಂವ್ಚೆಂ ಚಾರ್ ಸಂಸ್ಥೆ ಆಸಾತ್. ಉಣ್ಯಾ ಖರ್ಚಾರ್ ಚಡಿತ್ ಜವಾಬ್ದಾರೆನ್ ಏಕ್ ಮಾರಕ್ ಪಿಡೆಕ್ ತಿಂ ನಿಯಂತ್ರಣಾಕ್ ಹಾಡ್ತಾತ್. ತಾಂಚೆ ಸೆವೆಕ್ ಶಹಜ್ಜಾಸ್. ಸೊರೊ ಥಾವ್ನ್ ಆಮಾಲಾಂ ಥಾವ್ನ್ ವಿಮುಕ್ತಿ ಜಾಂವ್ಚ್ಯಾ ವಿಧಾನಾಂ ಪಯ್ಲಿ 'ಆಲ್ಯೊಹಾಲಿಕ್ ಅನೋನಿಮಸ್' (AA) ಏಕ್ ಉತ್ತಿಮ್ ವಿಧಾನ್ ಮ್ಹಣ್ ಮಾಂದುನ್ ಘೆತ್ಲಾಂ.

ಸಿಜು ಕೊಟ್ಟಾಯಂ ಪೆಂಟೆಂತ್ ವ್ಯಾಪಾರಿಸ್. ತೀಸ್ ವರ್ಯಾಂಚೊ ಯುವಕ್ ಸೊಬಿತ್, ಗ್ರೇಸ್ತ್ ಚಲ್ಯೆಲಾಗಿಂ ಲಗ್ನ್ ಜಾವ್ನ್ ಎಕಾ ಭುರ್ಗ್ಯಾಚೊ ಬಾಪುಯ್. ಮಯ್‌ನ್ಯಾಕ್ 25-30 ಹಜಾರಾಂಚೊ ಮುನಾಫೊ. ಖಂಚೆ ಆಯಿನ್ನ್ ಘಡಿಯೆ ಸಿಜು ಆಮಾಲಾಚೊ ಗುಲಾಮ್ ಜಾಲ್ಯೊ ತೊಯ್ ನೆಣಾ. ಫಕತ್ ದೇಡ್ ವರ್ಯಾ ಭಿತರ್ ಆಪ್ಲ್ಯಾ ತೆಗಾಂ ಇಷ್ಟಾಂ ಸಂಗಿಂ ಮೆಳೊನ್, ಪಿಯೆವ್ನ್ ಪಿಯೆವ್ನ್ ಚಾಳೀಸ್ ಲಾಖ್ ಹೊಗ್ಡಾಯ್ಲೆ. ವ್ಯಾಪಾರಾಂತ್ ನಷ್ಟ್, ಬಾಯ್ಲೆ ಭುರ್ಗಿಂ ಸಾಂಡುನ್ ಗೆಲಿಂ. ದೆದ್‌ಸೊರ್ ಜಾಲ್ಲ್ಯಾ ಸಿಜುಕ್ ಕೊಡ್ಯಾಳಾಕ್ ಎಕ್ ಸಮಾಜ್ ಸೆವಕಾ ಧ್ಯಾರಿಂ ಹಾಡುನ್ ನವೆಂ ವಾತಾವರಣ್, ನವಿ ದಿಶಾ ಪಾವೊ ಜಾಲಿ. ಸ ಮಯ್‌ನ್ಯಾ ಭಿತರ್ ಸಿಜು ಆಜ್ ಏಕ್ ಉನ್ನತ್ ಫಂಕ್ಶರ್ ಆಸ್ಚ್ಯಾ ಬಿಚ್ಚೆಸ್ ವ್ಯಕ್ತಿ ಪಯ್ಲಿ ಎಕ್ಲೊ ಜಾವ್ನಾಸಾ. ಜೊಕ್ಕೊ ನಿರ್ಧಾರ್, ತಾಚಿ ಜಿಣಿ ಬದ್ಲಾಂಕ್ ಸಕ್ಲಿ. ಬಾಯ್ಲೆ ಭುರ್ಗಿಂ ನವ್ಯಾ ಜಿಣ್ಯೆಚಿಂ ಸುಖ್ ಭೊಗುಂಕ್ ಪರತ್ ಏಕ್ ಜಾಲ್ಯಾಂತ್.

ಸ ಜಣಾಂಚೊ ಬಾಪುಯ್ ಹೆಂ ಲೇಖನ್ ಬರೊಂವ್ಚ್ಯಾ ವಕ್ತಾ ಮ್ಹಜೆ ಮುಕಾರ್ ಕೊನ್ನಿಲಿಂಗಾಕ್ ಆಯಿಲ್ಲೊ. ಪತಿಣ್ ಸೆಜಾರ್ಚ್ಯಾ ದಾದ್ಲ್ಯಾಂ ಸಂಗಿ ಸಳಾವಳ್ ದವರ್ನ್, ಸಾಂಚ್ ಜಾತಾನಾ ಕುಡಿರ್ ಸ್ತಿಮಿತಾ ನಾಸ್ತಾಂ ಆಮಾಲ್ ಸೆವ್ನ್ ಘರಾ ಪಡೊನ್ ಆಸ್ತಾ. ಭುರ್ಗಿಂ ಚಾಲ್ ಚುಕೊನ್, ನಡ್ಡೆಂ ವಿಸ್ಪೊನ್ ಚೊಕ್ ವಾಟೆಕ್ ಗೆಲ್ಯಾಂತ್. ಖಂತಿ ವಿರಾರಾಯೆನ್ ನಿರಾಶಿ ಜಾಲ್ಯೊ ಪತಿ ಪಿಯೊವ್ಣ್ಯಾಕ್ ಸಾಂಗಾತಿ ಜಾವ್ನ್

ಘೆವ್ನ್ ಘರ್, ತೀನ್ ಎಕ್ಲೊ ಜಾಗೊ, ಸ್ಲಾನ್‌ಮಾನ್ ಮರ್ಯಾದ್ ಸಗ್ಳೆಂ ದಿಕ್ ಪಾಲ್ ಜಾವ್ನ್ ವಿಕೊನ್ ಗೆಲೆಂ. ಆಜ್ ಜಿವ್ಯಾತಾಚೆಂ ಪೊಂತ್ ಹಾತಿಂ ಘೆವ್ನ್ ಆಸ್ಚ್ಯಾ ಆಯಿನ್ನ್ ಘಡ್ಯೆ ಕೊಣಾ ನಶೀಬಾನ್‌ಗಿ, ತೊ ಜೊಕ್ಕೊ ಜಾಗ್ಯಾಕ್ ಪಾವ್ಲಾ. ಥೊಡ್ಯಾಚ್ ಮಯ್‌ನ್ಯಾ ಭಿತರ್ ಚಾರ್ ವೆವೆಗ್ಯಾ ಜಾಗ್ಯಾಂನಿ ಸಾಂಪ್ಡಾಲ್ಲಿಂ ತಾಚಿಂ 6 ಭುರ್ಗಿಂ. ಆಮಾಲಾಚ್ಯಾ ಶಿಖರಾಚೆರ್ ತ್ಯೆ ಪಾಂವ್ಚೆ ಸ್ತ್ರಿಯೆಕ್, ಪಾಟಿಂ ಪರಾವ್ನ್, ಏಕ್ ನವೆಂ ಕುಟಮ್ ಬಾಂದುಂಕ್ ಪ್ರಯತ್ನ್ ಕೆಲ್ಲೆಂ ಖರೆಂಚ್ ಯಶಸ್ವಿ ಜಾತೆಲೆಂ.

ಪಿಯೊವ್ಣೆ ಘರಾಣೆಂ ದೆಸ್ಚಾಟಾ ತೆಂ ಸತ್ ಸಾದ್ಯಾ ಮನ್ಯಾ ಥಾವ್ನ್ ಶಿಕ್ಲಿ ತಶೆಂ ಗಿರೆಸ್ತಾಕಿಯಿ ಕಳೆತ್ ಆಸಾ. ಪೂಣ್ ಮೀತ್ ಮಿರ್ಚತಾನಾ ಆಮ್ಕಾಂ ಆಮಾಲ್ ಸೆವ್ತಾ. ನಿಯಂತ್ರಣಾರ್ ನಾಸ್ಲೆಂ ಜಿವಿತ್ ಜಾತಾ. ತರ್ನಾ ಕುಡಿಕ್ ಅಶಾ-ಪ್ರಯೋಗ್-ರೂಚ್ ಚಾಕೊಂಕ್ - ಮರ್ಯಾ ತರ್ ಮಧ್ಯಮ್ ಪ್ರಾಯೆಚ್ಯಾಂಕ್ ತಿ ಸವಯ್-ಗರ್ಜ್-ಖಂತಿ ವಿರಾರಾಯೆಕ್ ಪರಿಹಾರ್ ತಶೆಂ ಬೊಗ್ತಾ. ಉಪ್ರಾಂತ್ ದೀಸ್ ವೆತಾಂ ವೆತಾಂ ಪ್ರಾಯ್ ಚಡ್ತಾಂ ಚಡ್ತಾಂ ಆಮಾಲಾಚೊ ವ್ಯಸನಿ, ಕಾತ್ರಿಂತ್ ಶಿರ್ಕಾಲ್ಯೊ ಅಸ್ಕತ್ ವ್ಯಕ್ತಿ ತಶೆಂ ನಿತ್ರಾಣ್ ಜಾತಾ.

ಹರ್ ವ್ಯಕ್ತಿ ರಚ್ಕಾರಾಚೆಂ ಉಂಚ್ಲೆಂ ದೆಣೆಂ. ವ್ಹಡಿಲಾಂಕ್ ಭುರ್ಗಿಂ ಜತನ್ ಘೆಂವ್ಕ್ ದಿಲ್ಲಿಂ ವಚ್ರಾಂ. ತಿಂ ಸಾಂಬಾಳ್ಚೊ, ಬರ್ಯಾ ಗುಣಾಂನಿ ಪೊಲಿಶ್ ಕರೆಂ ವ್ಹಡಿಲಾಂಚಿ ಜವಾಬ್ದಾರಿ. ವೈಯುಕ್ತಿಕ್ ಅಸ್ಕತ್ಯಾಯೊ ಫುಡೆಂ ದವರ್ನ್ ಭುರ್ಗಿಂ ಬಾಳಾಂ ಮ್ಹಳ್ಳಿಂ ವಚ್ರಾಂ ಆಮಾಲಾಚ್ಯಾ ಆಸಿಡಾ ವರ್ವಿಂ ವಿರೂಪ್ ಕರ್ನ್ ಸಮಾಜೆಕ್ ತಶೆಂ ಸಮೂದಾಯೆಕ್, ಕುಟ್ಮಾಕ್ ತಶೆಂ ವ್ಯಕ್ತಿತ್ವಾಕ್ ಮಹಾ ಮಾರಕಾರ್ ಜಾವ್ನ್ ತಾಂಕಾಂ ತಾಂಚೆಂಚ್ ಆಸ್ಲಿತ್ವ್ ನಪಂಯ್ಚ್ ಕರೊವ್ನ್ ಕೊನ್ಯಾಕ್ ಲೊಟ್ಟೆಂ ಕಿತ್ಲೆಂ ವಾಚ್ಚಿ.

ಕಾನಾ ಶಹರಾಂತ್ ಉದ್ಯಾಕ್ ಆಶೀರ್ವಾದ್ ಕರುನ್ ವಾಯ್ ರೂಪಿತ್ ಕೆಲ್ಲೊ ಸೊಮಿ ಆಮಾಲ್ ಸೆವೆಲ್ಯಾಂಕ್ ಆಶೀರ್ವಾದ್ ಕರುನ್ ತಾಂಚೆ ಪಾಟಿಂ ಪರ್ತವ್ಣೆಕ್ ವಾಟ್ ದಾಕೊಂವ್. ವಾಚ್ಚಿ ಜಾಲ್ಲ್ಯಾ ಆಮಿ ಎಕಾ ಆಮಾಲ್ಯಾಕ್ ತರಿ ಜಿಣ್ಯೆಂತ್ ಸಾರ್ಕ್ ವಾಟೆಕ್ ಹಾಡುಂಕ್ ಹಾತ್ ಮೆಳವ್ಚಾಂ. ಏಕ್ ಕುಟಮ್ ಉರಾ... ಸಮಾಜ್ ಫುಲ್ತಾ!

**ವಿಸ್ತರಣೆ**

ತುಂ ಆನ್ಯೆಕ್ಯಾಚ್ಯಾ ಜಿವಿತಾಂತ್ಲಾಂ ಗೊಂದೊಳಾಚೊ ವಾಂಟೊ. ತುಂ ಖಂಚ್ಯಾ ಜಾಗ್ಯಾರ್ ಭರ್ತಿ ಜಾತಾಯ್ ತೆಂ ತುಕಾ ಕಳೆತ್ ಆಸ್ಚೆಂ ನಾ. ಪೂಣ್ ತುಂ ನಾಸ್ತಾನಾ ತಾಚೆಂ ಜಿವಿತ್ ಸಂಪೂರ್ಣ್ ನ್ಹಯ್.

ಸೆವಕ್ ಮೆಣೆಚ್ ಸರ್ವಿಕ್

**ಹಾಸೊನ್ ಜಿಂಪಿ**

ಸರ್ದಾರಾಚಿ ಪಿಂಚಡಿ ಥಿಯರಿ: ಚಂದ್ರೆಮ್ ಸುರ್ಯಾ ಪ್ರಾಸ್ ಚಡ್ ಗರ್ಜೆಚೊ. ಸುರ್ಯೊ ದಿಸಾಕ್ ಉಜ್ವಾಡ್ ದಿತಾ, ಉಜ್ವಾಡ್ ಗರ್ಜ್ ನಾತ್‌ಲ್ಲೆ ವೆಳಾ; ಚಂದ್ರೆಮ್ ರಾತಿಕ್ ಉಜ್ವಾಡ್ ದಿತಾ, ಉಜ್ವಾಡ್ ಗರ್ಜ್ ಆಸ್ತಾನಾ.

ಸೆವಕ್ ಹಾಸೊ

